

February 14, 2023

The Manager
Listing Department
BSE Limited
Phirozee Jeejeebhoy Tower,
Dalal Street
Mumbai 400 001
BSE Scrip Code: 532395

The Manager
Listing Department
The National Stock Exchange of India Limited
Exchange Plaza, 5 Floor, Plot C/1, G Block
Bandra – Kurla Complex, Bandra(E),
Mumbai 400 051
NSE Symbol: AXISCADES

Dear Sir/Madam,

Sub: Newspaper Advertisement – Disclosure under Regulation 30 and Regulation 47 of SEBI (Listing Obligations and Disclosure Requirements) Regulations, 2015

Pursuant to Regulation 47 of the Securities and Exchange Board of India (LODR) Regulations, 2015, we hereby enclose copies of the newspaper advertisement pertaining to financial results of the Company for the quarter and nine months ended December 31, 2022, published in the following newspapers on February 14, 2023:

1. Economic Times All India Edition
2. Vijay Karnataka Bangalore Edition

You are requested to kindly take the same on record.

Thanking You,

Yours faithfully,

For **AXISCADES Technologies Limited**

Sonal Dudani
Company Secretary & Compliance Officer

Encl: A/a

AXISCADES Technologies Limited

(Formerly AXISCADES Engineering Technologies Limited)
CIN No.: L72200KA1990PLC084435

Reg. Office: Block C, Second Floor, Kirloskar Business Park, Bengaluru - 60024, Karnataka, INDIA
Ph: +91 80 4193 9000 | Fax: +91 80 4193 9099 | Email: info@axiscades.com | www.axiscades.com

Encash BGs to Pay Marans: SC To SpiceJet

Carrier also asked to pay ₹75 cr against claim of ₹363 cr in 3 months

Indu.Bhan@timesgroup.com

The remaining amount of ₹270 crore is reserved with the company in cash against which a bank guarantee has been given, the statement said.

It added that the additional amount of ₹75 crore will be paid within the period of three months as per the directions of the court. While former Supreme Court judge PV Reddi is trying to mediate their pending dispute over the share transfer issue, SpiceJet and Maran and his KAL Airways has decided to settle among themselves, senior counsel Mukul Rohatgi, appearing for SpiceJet, told the apex court.

However, he said various issues have been resolved having a look, including the interest payment. Senior counsel Maninder Singh, appearing for Maran, then balance dues and payment in terms of the award will remain stayed, the court said, adding any default in payment will make the award executable.

A bench led by Chief Justice DY Chandrachud passed the order while directing the Delhi High Court to decide SpiceJet's plea against the award "expeditiously".

It is clarified that the ove-



REGIONAL FOOD RESEARCH & ANALYSIS CENTRE
HOW TO EARN MONEY FROM YOUTUBE
 Know more about YouTube Ads, YouTube Partner Program, how to create YouTube Channel & know more about monetization available. Know more about YouTube SEO, how to monetize your channel to earn money. How to start through YouTube Premium Revenue (Share) and Merch shelf. How to start through YouTube Premium Revenue (Share) and Merch shelf. How to start through YouTube Premium Revenue (Share) and Merch shelf. How to start through YouTube Premium Revenue (Share) and Merch shelf.

HOUSING AND URBAN DEVELOPMENT CORPORATION LTD. (HUDCO)

(A GOVT. OF INDIA UNDERTAKING) CIN: L74899DL1970GOI005276 GSTIN: 07AAACH0632A1ZF website: www.hudco.org.in REGISTERED OFFICE : HUDCO BHAWAN, CORNER 7A, INDIA HABITAT CENTRE, LODHI ROAD, NEW DELHI -110003

EXTRACT OF STATEMENT OF UNAUDITED FINANCIAL RESULTS (STANDALONE & CONSOLIDATED) FOR THE QUARTER/NINE MONTHS ENDED 31st DECEMBER, 2022

Particulars	STANDALONE			CONSOLIDATED		
	QUARTER ENDED		NINE MONTHS ENDED	QUARTER ENDED		NINE MONTHS ENDED
	31.12.2022 (Unaudited)	30.09.2022 (Unaudited)	31.12.2022 (Unaudited)	31.12.2022 (Unaudited)	30.09.2022 (Unaudited)	31.12.2022 (Unaudited)
Total Income from Operations (Net)	1,709.58	1,738.61	1,699.92	5,197.08	5,227.15	6,954.08
Net Profit for the Period (before tax & exceptional items)	340.32	532.00	262.14	1,425.10	1,302.70	2,345.94
Net Profit for the Period before tax (after exceptional items)	340.32	532.00	262.14	1,425.10	1,302.70	2,345.94
Net Profit for the Period after tax (after exceptional items)	254.32	396.35	194.63	1,062.43	969.70	1,716.60
Total Comprehensive Income for the period (Comprising Profit for the period (after tax) and other comprehensive incomes (after tax))	251.98	392.43	197.28	1,068.16	986.26	1,714.68
Other Equity (excluding Revaluation Reserve)	N.A.	N.A.	N.A.	N.A.	N.A.	N.A.
Securities Premium Account	N.A.	N.A.	N.A.	N.A.	N.A.	N.A.
Net Worth	N.A.	N.A.	N.A.	N.A.	N.A.	N.A.
Paid up Debt Capital/ Outstanding Debt*	-	-	-	-	-	-
Debt Equity Ratio	N.A.	N.A.	N.A.	N.A.	N.A.	N.A.
Spring Per Share (PV - ₹10/-) (Not annualised)	1.27	1.98	0.97	5.31	4.84	8.57
(i) Basic	1.27	1.98	0.97	5.31	4.84	8.57
(ii) Diluted	1.27	1.98	0.97	5.31	4.84	8.57
Debt Redemption Reserve** (as at year end)	N.A.	N.A.	N.A.	N.A.	N.A.	N.A.

NOTES: 1. The above financial results of the company have been reviewed by the Audit Committee and subsequently approved by the Board of Directors in their meeting held on 13th February, 2023. These financial results have also been reviewed by the Statutory Auditors of the Company.
 2. The above is an extract of the detailed form of quarterly/nine months period financial results filed with the Stock Exchanges under Regulation 33 and 52 of the SEBI (Listing Obligations and Disclosure Requirements), 2015. The full form of the financial results are available on the websites of BSE Limited (URL: www.bseindia.com) and National Securities Exchange of India Limited (URL: www.nseindia.com/corporates) and the same is also available on the company's website (URL: www.hudco.org.in).
 3. The other line items referred in regulation 52(4) of the Listing Regulation, pertinent disclosures have been made to the website of BSE Limited (URL: www.bseindia.com/corporates), National Stock Exchange of India Limited (URL: www.nseindia.com/corporates) and the same is also available on the company's website (URL: www.hudco.org.in).
 4. There is no change in the accounting policy during the quarter/nine months period, hence there is no impact on net profit/loss, total comprehensive income available on the company's website (URL: www.hudco.org.in) due to change(s) in accounting policies.
 For and on behalf of the Board of Directors
 D. Guhan
 Director (Finance)

RAJESH EXPORTS LIMITED
 Regd. Office: #4, Batavia Chambers,
 Kumara Kupa Road, Kumara Park East, Bangalore-560001
 Ph No. 081-22266735; 42842151; Fax: 081-22259503
 CIN: L2811KA1982PLC01077
 Website: www.rajeshindia.com; Email: compsec@rajeshindia.com

BOARD MEETING NOTICE
 NOTICE pursuant to Regulation 29 read with 47(1)(a) of SEBI (Listing Obligations and Disclosure Requirements) Regulation, 2015 is hereby given that a Meeting of the Board of Directors of the Company will be held at Registered Office of the Company on Tuesday, February 14, 2023 to consider and approve the Unaudited Financial Results for the quarter ended December 31, 2022, and to consider and discuss certain business propositions, along with other routine business. Further the details relating to financial results shall be available on www.rajeshindia.com, www.bseindia.com and www.nseindia.com.

Place: Bangalore
 Date: 12.02.2023
 For Rajesh Exports Limited
 Rajesh Mehta
 Chairman

MSME TECHNOLOGY CENTRE
 GOVERNMENT CERTIFICATE TRAINING ON
DIGITAL MARKETING & AUTOMATION
 30 Days (ONLINE) Time: 8:00 PM to 8:30 PM
 Course Content: Intro to Digital Marketing, How to create a results driven Business, Blogging, Social Analytics, Finding new target market and segmentation, Content analysis, Integration of CRM in Marketing, Social Media Marketing, Project: Business Networking on Social Media, S.E.O, S.M.S, Getting Fund in Social Media, Direct Selling Tools, etc., How to Start your Own Direct Selling Business, Facebook Marketing, Customer support and Lead generation, How to Get Franchising, Franchise Fees (Rs. 3,00,000) (Bible material is set copy shall be provided)
 Coordinator: 9971875995, 9963920498
 GOVERNMENT OF INDIA CERTIFICATE WILL BE AWARDED

NOTICE
TATA ELXSI Ltd
 Registered Office: ITPB Road, Whitefield, Bengaluru, Karnataka, 560048
 NOTICE is hereby given that the certificate for the under mentioned securities of the Company has been lost/misplaced and the holder of the said securities/applicant has applied to the Company to issue duplicate certificate.
 Any person who has a claim in respect of the said securities should lodge such claim with the Company at its Registered Office within 15 days from this date, else the Company will proceed to issue duplicate certificate without further intimation.
 Names of holders and at holders, A/y Folio No. Kind of Securities and Face Value No. of Securities Distinctive Numbers
 Mahendra N Kothavala (Deceased) EKM0008738 Equity & Face Value 100 1170441-1170810
 Vrushali Mahendra Kothavala Rs.10
 Place: Mumbai
 Date: 13-02-2023
 Vrushali Mahendra Kothavala

SARTHAK METALS LIMITED

Corporate Identity Number : L51102CT1995PLC009772
 Registered Office : B.B.C Colony, G. E. Road, Khursipar, Bhilai - 490011, Chhattisgarh, India
 Website: www.sarthakmetals.com, E-mail: cs@sarthakmetals.com

	Revenue Growth*	PBT Growth*	PAT Growth*	EPS Growth*
	5.67%	29%	23.60%	23.64%

*Numbers are calculated for Nine Months Ended 31st December 2022 vs 31st December 2021

EXTRACT OF STANDALONE UNAUDITED FINANCIAL RESULTS FOR THE QUARTER AND NINE MONTHS ENDED DECEMBER 31st, 2022

S.No.	Particulars	Standalone		
		Quarter ended		Quarter ended
		31.12.2022 (Unaudited)	31.12.2022 (Unaudited)	31.12.2021 (Unaudited)
1.	Total Income from Operations	9,256.38	32,760.42	10,675.94
2.	Net Profit for the period (before Tax, Exceptional and/or extraordinary items)	1,013.11	3,319.09	956.84
3.	Net Profit for the period before tax (after Exceptional and/or extraordinary items)	1,013.11	3,240.21	956.84
4.	Net Profit for the period after tax (after Exceptional and/or extraordinary items)	754.86	2,397.87	708.77
5.	Total Comprehensive Income for the period (Comprising Profit for the period (after tax) and Other Comprehensive Income (after tax))	756.09	2,398.79	710.95
6.	Equity Share Capital		1368.98	
7.	Reserves (excluding Revaluation Reserve) as shown in the Audited Balance Sheet of the previous year		7,793.69	
8.	Earnings Per Share (of Rs. 10/- each) (for continuing and discontinued operations):			
1.	Basic:	5.51	17.52	5.18
2.	Diluted:	5.51	17.52	5.18

Notes:
 1. Figures for the previous periods have been regrouped and reclassified in conform to the classification of the current period, where necessary.
 2. The above results for the quarter ended December 31, 2022 have been reviewed by the Audit Committee and approved by the Board of Directors in their respective meetings held on February 13, 2023.
 3. The above results have been prepared in accordance with Indian Accounting Standards (Ind AS), the provisions of the Companies Act, 2013 (the Act) as applicable and Regulation 33 of the SEBI (Listing Obligations and Disclosure Requirements) Regulations, 2015, as amended.
 4. The aforesaid Limited Reviewed Financial Results will be uploaded on the company's website www.sarthakmetals.com and will be available on the website of BSE Limited at www.bseindia.com and National Stock Exchange of India Limited at www.nseindia.com for benefit of shareholders.
 5. The Company has Rs. 30.81 Lac unutilized grants on foreign currency transactions as on 31st December, 2022.
 6. During the Quarter ended December 31, 2022, NIL investor complaints were received and attended.
 7. The Board of Directors at its meeting held on December 29, 2022, has declared an interim dividend of Rs. 01 per Equity share of Face Value of Rs. 10 each for FY 2022-23.
 8. The Company has only one reportable business segment viz. "Cored Wires".
 By order of the Board
 Anoop Kumar Bansal
 Managing Director
 DIN: 01651844

Place: Bhilai, Chhattisgarh
 Date: 13-02-2023

AXISCADES
 Inspired Solutions. By Design
AXISCADES Technologies Limited
 CIN NO : L72200KA1990PLC084435
 Regd. Office : Block C, Second Floor, Kirokars Business Park, Bengaluru - 560024, Karnataka, India
 Website: www.axiscales.com | Email: info@axiscales.com | Tel : +91 80 4193 9000 | Fax : +91 80 4193 9099

Statement of Unaudited Consolidated Financial Results for the Quarter and Nine Months Ended December 31, 2022

Particulars	Quarter Ended		Nine Months Ended		Year Ended
	31 Dec. 2022		31 Dec. 2021		
	31 Dec. 2022 (Unaudited)	30 Sep. 2022 (Unaudited)	31 Dec. 2021 (Unaudited)	31 Mar. 2022 (Audited)	
Total Income	21,750.34	19,994.34	17,020.03	60,051.05	42,384.39
EBITDA*	2,960.66	3,737.09	1,923.51	9,355.09	4,067.46
Net Profit for the period (before Tax, Exceptional and/or Extraordinary Items)	1,583.39	2,809.16	1,039.42	6,212.13	1,846.94
Share in net loss of associate	-	-	(12.05)	(4.41)	(10.60)
Exceptional Items, net	(2,358.76)	-	-	(6,803.74)	-
Net Profit / (Loss) for the period before tax (after Exceptional and/or Extraordinary Items)	(775.37)	2,809.16	1,027.37	(596.02)	1,836.34
Net Profit / (Loss) for the period after tax (after Exceptional and/or Extraordinary Items)	(1,023.35)	2,108.20	792.61	(2,084.14)	1,203.21
Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	(748.58)	2,041.74	802.93	(1,688.73)	1,318.93
Equity Share Capital	1,911.50	1,901.68	1,889.51	1,911.50	1,889.51
Reserves (excluding Revaluation Reserve) as shown in the Audited Balance Sheet of the previous year	-	-	-	-	31,229.08
Earnings Per Share (of Rs. 5/- each) (for continuing and discontinued operations):					
1. Basic:	(2.72)	5.52	2.07	(5.57)	3.10
2. Diluted:	(2.72)	5.26	2.02	(5.57)	3.05

Notes:
 1. In terms of Regulation 33 of the SEBI (Listing Obligations and Disclosure Requirements) Regulations 2015, the aforesaid Statement of Unaudited consolidated financial results for the quarter and nine months ended December 31, 2022 of the AXISCADES Technologies Limited (the "Holding Company" or the "Company") and its subsidiaries (the Holding Company and its subsidiaries together hereinafter referred to as "the Group") and its associate has been reviewed by the Audit Committee and approved by the Board of Directors at their meeting held on February 12, 2023. The aforesaid un-audited consolidated financial results for the quarter and nine months ended December 31, 2022 have been subjected to limited review by the statutory auditors of the Company.
 2. The unaudited consolidated financial results have been prepared in accordance with the recognition and measurement principles laid down in the applicable Indian Accounting Standards ("Ind AS") as prescribed under Section 133 of the Companies Act, 2013, as amended read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended and SEBI Circular No. CIR/CFD/CMD/1/44/2019 dated March 29, 2019.
 3. The previous period / year figures have been regrouped / rearranged wherever necessary to conform with the current period presentation.
 4. Additional Information on Standalone Financial Results is as follows:

Particulars	Quarter Ended		Nine Months Ended		Year Ended
	31 Dec. 2022		31 Dec. 2021		
	31 Dec. 2022 (Unaudited)	30 Sep. 2022 (Unaudited)	31 Dec. 2021 (Unaudited)	31 Mar. 2022 (Audited)	
Total revenue (including other income)	1,554.28	1,334.12	698.86	3,996.37	966.02
EBITDA**	3,024.12	313.28	211.13	(382.19)	(453.71)
Profit / (Loss) before tax	3,128.55	272.23	199.57	(624.15)	(484.19)
Profit / (Loss) after tax	3,150.10	162.74	214.10	(654.14)	(465.05)
Total Comprehensive Profit / (Loss) for the period / year ended	3,150.10	162.74	214.10	(654.14)	(465.05)

* Excluding other income, to align with industry norms.
 5. The above unaudited financial results of the Company are available on the Company's website (www.axiscales.com) and also on the website of BSE (www.bseindia.com) and NSE (www.nseindia.com), where the shares of the Company are listed.
 For AXISCADES Technologies Limited
 Arun Krishnamurthy
 CEO & Managing Director
 Place : Bangalore
 Dated : February 12, 2023

THE MORNING BRIEF PODCAST

Dividends from Drones

Kiran Somvanshi traces the uneven flight path of drones in India; the story of one of its biggest makers, IdeaForge and whether the business is ready-to-fly in the stock markets.

Tune in to **ETPlay.com**. Available on **EconomicTimes.com/podcast**, **Amazon Prime Music**, **Apple Podcasts**, **JioSaavn** and **Spotify**.

Disney Star Plans to Widen its IPL Advertiser Base to Boost Revenue

Javed Farooqui@timesgroup.com

Mumbai: Disney Star is looking to grow its ad revenue from the Indian Premier League (IPL) by expanding the advertiser base by targeting both corporate and small & medium businesses (SMB) advertisers, a top company executive told ET.

Ajit Varghese, Disney Star's head of network ad sales, said the network wants to help advertisers to meet their business objectives without them having to bother about budgets. The broadcaster is offering advertising packages across SD, HD, regional, and team affinity.

The broadcaster is seeking ₹18-18.5 lakh per 10-second spot from spot buyers and ₹17.5-18 lakh per 10-second spot from sponsors. As per market estimates, Disney Star is believed to have earned ₹3,500 crore in gross TV ad revenue from IPL 2022.

"This year, we are encouraging more brands to advertise on IPL, with the budget not being a constraint. We are also reaching out to SMBs for IPL," Varghese said.

"We are willing to work with clients to meet their reach and impression objectives. You don't necessarily need to have ₹50-100 crore. We are offering that flexibility," he added.

SHARE TRANSFER DISPUTE
SC Directs SpiceJet to Encash Bank Guarantee, Pay ₹270 crore to Maran

Hope a step towards settlement: airline spokesperson

Indu.Bhan@timesgroup.com


New Delhi: The over seven-year-old share transfer dispute between SpiceJet's Ajay Singh and Kalanithi Maran and KAL Airways may soon be headed for a final settlement. The Supreme Court on Monday asked the low-cost airline to encash its ₹270 crore bank guarantee "immediately" and pay its former promoter within two weeks. It also asked SpiceJet to pay ₹75 crore against Maran's claim of ₹362.49 crore in interest dues within three months under the 2018 arbitration award.

If SpiceJet pays the interest amount, then balance dues and payment in terms of the award will remain stayed, it said, adding any default in payment will make the award executable, a Bench led by Chief Justice D.Y. Chandrachud said while directing the Delhi High Court to decide SpiceJet's plea against the award "expeditiously".

Out of the principal amount of ₹579.08 crore, Ajay Singh and SpiceJet, as of now, have paid ₹308 crore in cash and balance ₹270 crore has been secured through bank guarantee with the Delhi High Court.

A SpiceJet spokesperson in a statement said: "We hope this is a step towards achieving a final settlement in this matter." While former SC judge P.V. Reddi is trying to mediate their pending dispute over the share transfer issue, SpiceJet and Maran and Kal Airways had decided to settle among themselves, senior counsel Mukul Rohatgi, appearing for SpiceJet, told the apex court. However, he said various issues have been resolved, barring few including the interest payment.

The airline has been recently struggling to raise funds and has gone through rough phases during Covid pandemic, Rohatgi said. Senior counsel Maninder Singh, appearing for Marans, told the Bench that SpiceJet wants total waiver of ₹370-crore interest. Maran and KAL had moved the Delhi HC over a share transfer dispute with SpiceJet, demanding that 18 crore warrants redeemable as equity shares be transferred to them. The HC on July 29, 2016 had asked both parties to settle the share transfer dispute under arbitration. It had directed SpiceJet and Ajay Singh to deposit ₹579 crore in the HC's registry. While SpiceJet was permitted to furnish a bank guarantee for ₹529 crore and make a cash deposit of the remaining sum of ₹50 crore by the HC, the SC in July 2017 had dismissed SpiceJet's appeal against the HC order. On July 20, 2018, the arbitral tribunal had rejected Maran's claim of ₹1,223 crore for not issuing warrants to him and KAL Airways, but had awarded him a refund of ₹29 crore plus interest. Maran, who owns Chennai-based Sun TV Network, then moved the HC against the arbitration award that had not only rejected his claim of damages but also regarding control of the airline. This order of the high court was stayed by the Supreme Court shortly thereafter.



HT - ROCK
UNBEATABLE



- ✓ QUALITY
- ✓ COMFORTS
- ✓ PRICES



HT - 881 ROCK

Thank You for Overwhelming Support !!!

HIGH-TECH Shoes (P) Ltd.
1-2, Pradhan Enclave, Sri Nagar Society, Akota, Vadodara-390020 (Guj.), India
M. 9558533480
ho@hightechshoes.com
www.hightechshoes.com

AXISCADES
Inspired Solutions. By Design
AXISCADES Technologies Limited
CIN NO : L72200KA1990PLC084435
Regd. Office : Block C, Second Floor, Kirtoskar Business Park, Bengaluru - 560024, Karnataka, India
Website: www.axiscaedes.com | Email: info@axiscaedes.com | Tel : +91 80 4193 9000 | Fax : +91 80 4193 9099

Statement of Unaudited Consolidated Financial Results for the Quarter and Nine Months Ended December 31, 2022

Particulars	Quarter Ended			Nine Months Ended			Year Ended
	31 Dec. 2022 (Unaudited)	30 Sep. 2022 (Unaudited)	31 Dec. 2021 (Unaudited)	31 Dec. 2022 (Unaudited)	31 Dec. 2021 (Unaudited)	31 Mar. 2022 (Audited)	
Total Income	21,750.34	19,994.34	17,020.03	60,051.05	42,384.39	61,940.02	
EBITDA*	2,960.66	3,737.09	1,923.51	9,355.09	4,067.46	6,873.78	
Net Profit for the period (before Tax, Exceptional and/or Extraordinary Items)	1,583.39	2,809.16	1,039.42	6,212.13	1,846.94	3,891.56	
Share in net loss of associate	-	-	(12.05)	(4.41)	(10.60)	(45.82)	
Exceptional items, net	(2,358.76)	-	-	(6,803.74)	-	(169.34)	
Net Profit / (Loss) for the period before tax (after Exceptional and/or Extraordinary Items)	(775.37)	2,809.16	1,027.37	(596.02)	1,836.34	3,676.40	
Net Profit / (Loss) for the period after tax (after Exceptional and/or Extraordinary Items)	(1,023.35)	2,108.20	792.61	(2,084.14)	1,203.21	2,267.91	
Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	(748.58)	2,041.74	802.93	(1,888.73)	1,318.93	2,591.87	
Equity Share Capital	1,911.50	1,901.68	1,889.51	1,911.50	1,889.51	1,897.23	
Reserves (excluding Revaluation Reserve) as shown in the Audited Balance Sheet of the previous year	-	-	-	-	-	31,229.08	
Earnings Per Share (of Rs. 5/- each) (for continuing and discontinued operations)-							
1. Basic:	(2.72)	5.52	2.07	(5.57)	3.10	5.86	
2. Diluted:	(2.72)	5.26	2.02	(5.57)	3.05	5.76	

- Notes:**
- In terms of Regulation 33 of the SEBI (Listing Obligations and Disclosure Requirements) Regulations 2015, the aforesaid Statement of unaudited consolidated financial results for the quarter and nine months ended December 31, 2022 of the AXISCADES Technologies Limited (the "Holding Company" or the "Company") and its subsidiaries (the Holding Company and its subsidiaries together hereinafter referred to as the "Group") and its associate has been reviewed by the Audit Committee and approved by the Board of Directors at their meeting held on February 12, 2023. The aforesaid unaudited consolidated financial results for the quarter and nine months ended December 31, 2022 have been subjected to limited review by the statutory auditors of the Company.
 - The unaudited consolidated financial results have been prepared in accordance with the recognition and measurement principles laid down in the applicable Indian Accounting Standards ("Ind AS") as prescribed under Section 133 of the Companies Act, 2013, as amended read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended and SEBI Circular No. CIR/CPD/GMD/144/2019 dated March 29, 2019.
 - The previous period / year figures have been regrouped / rearranged wherever necessary to conform with the current period presentation.
 - Additional information on Standalone Financial Results is as follows:

Particulars	Quarter Ended			Nine Months Ended			Year Ended
	31 Dec. 2022 (Unaudited)	30 Sep. 2022 (Unaudited)	31 Dec. 2021 (Unaudited)	31 Dec. 2022 (Unaudited)	31 Dec. 2021 (Unaudited)	31 Mar. 2022 (Audited)	
Total revenue (including other income)	7,512.32	6,813.68	5,267.38	20,592.73	13,226.73	18,402.64	
EBITDA*	1,554.28	1,334.12	696.86	3,966.37	966.02	1,522.03	
Profit / (Loss) before tax	3,024.12	313.28	211.13	(382.19)	(453.71)	355.40	
Profit / (Loss) after tax	3,128.55	272.23	199.57	(524.15)	(484.19)	307.88	
Total Comprehensive Profit / (Loss) for the period / year ended	3,150.10	162.74	214.10	(654.14)	(465.05)	346.58	

- * Including other income, to align with industry norms.
5. The above unaudited financial results of the Company are available on the Company's website (www.axiscaedes.com) and also on the website of BSE (www.bseindia.com) and NSE (www.nseindia.com), where the shares of the Company are listed.

For **AXISCADES Technologies Limited** Sd/-
Arun Krishnamurthy
CEO & Managing Director
Place : Bangalore
Dated : February 12, 2023

SARTHAK METALS LIMITED
Corporate Identity Number : L51102CT1995PLC009772
Registered Office : B.B.C Colony, G. E. Road, Khursipar, Bhilai - 490011, Chhattisgarh, India
Website: www.sarthakmetals.com, E-mail: cs@sarthakmetals.com

Revenue Growth* 5.67%
PBT Growth* 29%
PAT Growth* 23.60%
EPS Growth* 23.64%

***Numbers are calculated for Nine Months Ended 31st December 2022 vs 31st December 2021**
EXTRACT OF STANDALONE UNAUDITED FINANCIAL RESULTS FOR THE QUARTER AND NINE MONTHS ENDED DECEMBER 31st, 2022

S.No.	Particulars	Standalone		
		Quarter ended	Nine Months ended	Quarter ended
		31.12.2022	31.12.2022	31.12.2021
1.	Total Income from Operations	9,256.38	32,760.42	10,675.94
2.	Net Profit for the period (before Tax, Exceptional and/or extraordinary Items)	1,013.11	3,319.09	956.84
3.	Net Profit for the period before tax (after Exceptional and/or extraordinary Items)	1,013.11	3,240.21	956.84
4.	Net Profit for the period after tax (after Exceptional and/or extraordinary Items)	754.86	2,397.87	708.77
5.	Total Comprehensive Income for the period (Comprising Profit for the period (after tax) and Other Comprehensive Income (after tax))	756.09	2,398.79	710.95
6.	Equity Share Capital		1,366.98	
7.	Reserves (excluding Revaluation Reserve) as shown in the Audited Balance Sheet of the previous year		7,793.69	
8.	Earnings Per Share (of Rs. 10/- each) (for continuing and discontinued operations)			
1. Basic:		5.51	17.52	5.18
2. Diluted:		5.51	17.52	5.18

- Notes:**
- Figures for the previous periods have been regrouped and reclassified to conform to the classification of the current period, where necessary.
 - The above results for the quarter ended December 31, 2022 have been reviewed by the Audit Committee and approved by the Board of Directors in their respective meetings held on February 13, 2023.
 - The above results have been prepared in accordance with Indian Accounting Standards (Ind AS), the provisions of the Companies Act, 2013 (the Act) as applicable and Regulation 33 of the SEBI (Listing Obligations and Disclosure Requirements) Regulations, 2015, as amended.
 - The aforesaid Limited Reviewed Financial Results will be uploaded on the company's website www.sarthakmetals.com and will be available on the website of BSE Limited at www.bseindia.com and National Stock Exchange of India Limited at www.nseindia.com for benefit of shareholders.
 - The Company has Rs 30.81 Lac unrealized gains on foreign currency transactions as on 31st December, 2022.
 - During the Quarter ended December 31, 2022, NIL investor complaints were received and attended.
 - The Board of Directors at its meeting held on December 20, 2022, has declared an interim dividend of Rs. 01 per Equity share of Face Value of Rs. 10 each for FY 2022-23.
 - The Company has only one reportable business segment viz. "Core Wires".

By order of the Board
For **Sarthak Metals Limited** Sd/-
Anoop Kumar Bansal
Managing Director
Date: 13-02-2023
Place: Bhilai, Chhattisgarh

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಕ್ಷೇತ್ರದ ಬೋಲರ್ 2 ಕಡೆಯ ಪ್ರಯಾಣಕ್ಕೆ 250 ರೂ. ಸಾಧ್ಯತೆ?

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕ್ಷೇತ್ರದಲ್ಲಿ ಸಂಚರಿಸುವ ಬೋಲರ್ 2 ಕಡೆಯ ಪ್ರಯಾಣಕ್ಕೆ 250 ರೂ. ಬೋಲರ್ ವಾಹನಗಳಲ್ಲಿಯೂ ಇದೇ ಸಂದರ್ಭದಲ್ಲಿ ಸಂಭವಿಸುತ್ತದೆ.

ಸುಮಾರು 100 ಕೋಟಿ ರೂ.ಗಳ ವೆಚ್ಚದಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಕ್ಷೇತ್ರದಲ್ಲಿ ಸಂಚರಿಸುವ ಬೋಲರ್ 2 ಕಡೆಯ ಪ್ರಯಾಣಕ್ಕೆ 250 ರೂ. ಬೋಲರ್ ವಾಹನಗಳಲ್ಲಿಯೂ ಇದೇ ಸಂದರ್ಭದಲ್ಲಿ ಸಂಭವಿಸುತ್ತದೆ.

ದಾವಣಗೆರೆಯಲ್ಲಿ 284ನೇ ಜಯಂತಕ್ಕೆ ಹರಿದು ಬಂದ ಜನನಾಗರ ಸಂತ ಸೇವಾಲಾಲ್ ಜಯಂತಿ

ದಾವಣಗೆರೆ ಸಮುದಾಯದ ಸಂತ ಸೇವಾಲಾಲ್ ಅವರ 284ನೇ ಜಯಂತಕ್ಕೆ ಸ್ವಾಗತ ಕಾರ್ಯಕ್ರಮ ಸಂಭವಿಸಿತು. ಸಂತ ಸೇವಾಲಾಲ್ ಅವರ 284ನೇ ಜಯಂತಕ್ಕೆ ದಾವಣಗೆರೆ ಸಮುದಾಯದ ಸಂತ ಸೇವಾಲಾಲ್ ಅವರ 284ನೇ ಜಯಂತಕ್ಕೆ ಸ್ವಾಗತ ಕಾರ್ಯಕ್ರಮ ಸಂಭವಿಸಿತು.



ಸಂತ ಸೇವಾಲಾಲ್ ಅವರ 284ನೇ ಜಯಂತಕ್ಕೆ ದಾವಣಗೆರೆ ಸಮುದಾಯದ ಸಂತ ಸೇವಾಲಾಲ್ ಅವರ 284ನೇ ಜಯಂತಕ್ಕೆ ಸ್ವಾಗತ ಕಾರ್ಯಕ್ರಮ ಸಂಭವಿಸಿತು.

ಭೃಷ್ಣಚಾರಕ್ಕೆ ಸಂವಿಧಾನದಲ್ಲಿ ಉತ್ತರ ಚಳವಳಿ ಮರುಮಟ್ಟಿಗೆ ಪೂರ್ಣ

ವಿಶ್ವವಿದ್ಯಾನಿಲಯದ ಪ್ರಾಚಾರ್ಯರಾದ ಭೃಷ್ಣಚಾರ್ ಅವರ ಮರಣವನ್ನು ಸ್ಮರಿಸುವ ಸಂದರ್ಭದಲ್ಲಿ ಸಂವಿಧಾನದಲ್ಲಿ ಉತ್ತರ ಚಳವಳಿ ಮರುಮಟ್ಟಿಗೆ ಪೂರ್ಣ.

ಸಂವಿಧಾನದಲ್ಲಿ ಉತ್ತರ ಚಳವಳಿ ಮರುಮಟ್ಟಿಗೆ ಪೂರ್ಣ. ಭೃಷ್ಣಚಾರ್ ಅವರ ಮರಣವನ್ನು ಸ್ಮರಿಸುವ ಸಂದರ್ಭದಲ್ಲಿ ಸಂವಿಧಾನದಲ್ಲಿ ಉತ್ತರ ಚಳವಳಿ ಮರುಮಟ್ಟಿಗೆ ಪೂರ್ಣ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಅಧ್ಯಕ್ಷರಾದ ಡಿ.ಎಸ್.ಎಸ್. ಶರಣ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನದಲ್ಲಿ ಉತ್ತರ ಚಳವಳಿ ಮರುಮಟ್ಟಿಗೆ ಪೂರ್ಣ.

ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಡಿ.ಎಸ್.ಎಸ್. ಶರಣ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನದಲ್ಲಿ ಉತ್ತರ ಚಳವಳಿ ಮರುಮಟ್ಟಿಗೆ ಪೂರ್ಣ.

ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಡಿ.ಎಸ್.ಎಸ್. ಶರಣ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನದಲ್ಲಿ ಉತ್ತರ ಚಳವಳಿ ಮರುಮಟ್ಟಿಗೆ ಪೂರ್ಣ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCIL) advertisement for supply, erection, testing and commissioning of internal structure of UHV line.

ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ (UPGR) advertisement for construction work.

Table with 10 columns: S.No, Description, Quantity, Unit, Rate, Total, etc. for STRR project.

ಕರ್ನಾಟಕ ಸರಕಾರ (Government of Karnataka) advertisement for various projects.

ಕರ್ನಾಟಕ ವಿದ್ಯುತ್ ಪ್ರವಹನ ನಿಗಮ ನಿಯಮಿತ (KPTCL) advertisement for power supply projects.

AXISCADES Technologies Limited advertisement for financial statements.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCIL) advertisement for various projects.

ಕರ್ನಾಟಕ ವಿದ್ಯುತ್ ಪ್ರವಹನ ನಿಗಮ ನಿಯಮಿತ (KPTCL) advertisement for power supply projects.

Table with 10 columns: Particulars, 31 Dec. 2022, 30 Sep. 2022, 31 Dec. 2021, 31 Dec. 2022, 31 Dec. 2021, 31 Mar. 2022.

ಕರ್ನಾಟಕ ಗ್ರಾಮೀಣ ಮೀಲಿಂಗ್‌ಗಾಗಿ ಅಭಿವೃದ್ಧಿ ನಿಧಿಯ (KGFID) advertisement for milk processing.

ಕರ್ನಾಟಕ ವಿದ್ಯುತ್ ಪ್ರವಹನ ನಿಗಮ ನಿಯಮಿತ (KPTCL) advertisement for power supply projects.

Table with 10 columns: Particulars, 31 Dec. 2022, 30 Sep. 2022, 31 Dec. 2021, 31 Dec. 2022, 31 Dec. 2021, 31 Mar. 2022.